


# ಕೋವಿಡ್-19 ರ ಈ ಕಾಲದ ಮುಖ್ಯ ಪದಗಳನ್ನು ಹುಡುಕಿ. ಚರ್ಚಿಸಿ, ಅನುಸರಿಸಿ ಕೊರೋನಾವೈರಸ್‌ನ್ನು ಹಿಮ್ಮೆಟ್ಟಿಸೋಣ..



ಮ	ಟಿ	ಸಿ	ಕೊ	ಳ್ಳ	ಬಾ	ರ	ದು	ಮ	ಜ	ಶಿ	ಲಾ	ಕ್	ಡಾ	ನ್
ಖ	ಖ	ಸು	ಈ	ಜೀ	ಮ	ಸಾಂ	ಕ್ರಾ	ಮಿ	ಕ	ಯಿ	ರ	ಕೋ	ಸು	ಸಿ
ಗ	ಸಿ	ಕ	ಆ	ವ	ಲ	ಜ್ಞ	ಯ	ವ	ಗುಂ	ಬಾ	ಲ್ಕ	ವಿ	ವಾ	ಕ
ವ	ಕ	ಕೊ	ರೋ	ನ	ವ್ಯ	ರ	ಸ್	ಸು	ಪು	ಧ	ದ್ಯ	ಡ್	ಜಿ	ಜು
ಸು	ಸು	ಸು	ಗ್ಗ	ಕೊ	ಜ	ಸಿ	ಸ	ಪಿ	ಗೂ	ಬ್ಬ	ಹಿ	ಬಿ	ಮ	ಮೀ
ಸು	ಡಿ	ಡಿ	ಸೇ	ಶ	ಸ	ಉ	ಸಿ	ರಾ	ಡ	ಲ	ಕ	ಜ್ಜ	ಚ್ಚಿ	ಜಿ
ಮೊ	ಣ	ಕೈ	ತು	ಲ್ಕ	ರಿ	ಗಿ	ಬು	ಎ	ಬಾ	ಶ	ಸ್ಸ	ಬ	ಲ್ಲ್	ಸೋ
ವೈ	ದ್ದ	ರ	ಸ	ಲ	ಹ	ಯ	ಮಿ	ತ	ರ	ಪಿ	ಶ್ಶ	ಜ	ಲ್ಲ್	ಪು
ಚಿ	ಕೊ	ಲ	ಮಿ	ಪ	ಯ	ಬಾ	ಳ	ಲ	ದು	ಕ್ರಾ	ರೆಂ	ಟ್ಸಿ	ನ್	ಪು
ವಾಂ	ಡಿ	ಸಿ	ಮು	ಕೊ	ಕ	ರ	ವ	ಸ್ಸ	ಸ	ಸು	ತ	ಲೆ	ನೋ	ವು
ಳ	ಬಾ	ಕ	ಮು	ಲ	ರ	ದು	ಧ	ಬೇ	ಯಿ	ನ	ಬೇ	ಕು	ಚ್ಚಿ	ಸು
ಎಂ	ಜ	ಲು	ಕೊ	ರೋ	ಗಾ	ಣು	ದು	ಸಿಂ	ಬ	ಳ	ರ	ಶೋ	ಷ	ಣೆ



- ..... ಸಮಯದಲ್ಲಿ ಮನೆಯಲ್ಲೇ ಇರಬೇಕು.
- ಅಪರಿಚಿತರನ್ನು .....
- ..... ರೋಗವೆಂದರೆ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ.
- ..... ಶಿಕ್ಷಾರ್ಹ ಅಪರಾಧ.
- ಕೋವಿಡ್-19 ರೋಗಕ್ಕೆ ಕಾರಣ .....
- ಕೋವಿಡ್-19 ರೋಗದ ಲಕ್ಷಣಗಳು ..... ಮೈ ಕೈ ನೋವು, ..... ಮತ್ತು .....
- ಯಾರೂ .....ಗೆ ಗುರಿಯಾಗಬಾರದು.
- ಕೊರೋನಾವೈರಸ್ ಸೋಂಕಿಗೆ ಒಳಗಾದವರು ..... ಪಡುತ್ತಾರೆ
- ಆರೋಗ್ಯದಲ್ಲಿ ವ್ಯತ್ಯಾಸವಾದರೆ ..... ಪಡೆಯಬೇಕು.
- ..... ನಲ್ಲಿ ಇರುವ ಜನ 21 ದಿನ ಕಡ್ಡಾಯವಾಗಿ ಜನರ ಮಧ್ಯೆ ಬರಬಾರದು.
- ನಿಮಗೆ ..... ಮತ್ತು ..... ಬರುತ್ತಿದ್ದರೆ ನಿರ್ಲಕ್ಷಿಸಬಾರದು.
- ಕೆಮ್ಮು, ಸೀನು ಬಂದಾಗ ಬಾಯಿಗೆ ..... ಅಡ್ಡವಾಗಿ ಹಿಡಿಯಬೇಕು.
- ತರಕಾರಿ, ಮೊಟ್ಟೆ, ಮಾಂಸವನ್ನು ತಿನ್ನುವಮೊದಲು ಚೆನ್ನಾಗಿ .....



- ಅಜಾಗರೂಕತೆ ತೋರಿದರೆ ..... ದಾಳಿ ಮಾಡುತ್ತದೆ.
- ಮನೆಯಿಂದ ಹೊರಬರುವಾಗ ..... ಧರಿಸಲೇಬೇಕು.
- ..... ಆಫ್‌ನಿಂದ ಹತ್ತಿರದಲ್ಲಿರುವ ಸೋಂಕು ಹೊಂದಿದವರ ಮಾಹಿತಿ ಸಿಗುತ್ತದೆ.
- ಆರೋಗ್ಯ ರಕ್ಷಿಸಿಕೊಳ್ಳುವ ..... ಎಲ್ಲರೂ ಕಲಿಯಬೇಕು.
- ಸಾರ್ವಜನಿಕ ಸ್ಥಳಗಳಲ್ಲಿ .....
- ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಲು .....
- ..... ಎಂದರೆ ಕೊರೋನಾವೈರಸ್ ರೋಗ.
- ಲಾಕ್ ಡೌನ್ ಸಮಯದಲ್ಲಿಯೂ ಕೂಡ ..... 1098 ಕಾರ್ಯ ನಿರ್ವಹಿಸುತ್ತಿದೆ.
- ಹೊರಗಡೆಯಿಂದ ಬಂದ ತಕ್ಷಣ ..... ಹಾಕಿ ಚೆನ್ನಾಗಿ ಕೈ ತೊಳೆದುಕೊಳ್ಳಬೇಕು
- ಕೋವಿಡ್-19 ವಿರುದ್ಧ ರೋಗ ನಿರೋಧಕ ..... ಕಡು ಹಿಡಿಯುತ್ತಿದ್ದಾರೆ.
- ಮನೆಯಿಂದ ಹೊರಬಂದಾಗ ಯಾರೊಡನೆಯೂ ..... ಮಾಡಬಾರದು.
- ಕರವಸ್ತ್ರ ಇಲ್ಲದಿದ್ದರೆ .....ನಲ್ಲಿ ಕೆಮ್ಮು ಸೀನು ಮಾಡಬಹುದು.
- ಕೊರೋನಾವೈರಸ್ ..... ಮತ್ತು .....ನಿಂದ ಹೊರಬಂದು ಸೋಂಕು ಉಂಟು ಮಾಡುತ್ತದೆ.

